

ಮನಸ್ಸತೆಯಿಂದರೆ, ಪ್ರಜ್ಞಾ ಪೂರ್ವಕವಾಗಿ ಏಕಾಗ್ರಚಿತ್ತರಾಗಿ, ವಿಷಯಗಳನ್ನು ಅವು ಇರುವಂತೆಯೇ ಅರಿವು ಮೂಡಿಸಿಕೊಳ್ಳಲುವುದು ಅಥವಾ ಯಥಾಸ್ಥಿಯಲ್ಲಿ ಅಧ್ಯೋಸಿಕೊಳ್ಳಲುವುದು.

ನಮ್ಮ ರೂಢಿಯಲ್ಲಿರುವ ಅನೇಕ ಅಭ್ಯಾಸಗಳು ಮಾನಸಿಕ ಗೌಂದಲಕ್ಕೆ ಕಾರಣವಾಗುವುದೂ ಇದೆ. ಪ್ರತಿಕ್ರಿಯಿಸುವುದು ಯಾಂತ್ರಿಕವಾದಾಗಿ, ಅನುಕೂಲಕ್ಕಿಂತ ತೊಂದರೆಯಲ್ಲಿ ಕೊನೆಯಾಗುತ್ತದೆ. ಆದರೆ ಭಾವನಾತ್ಮಕವಾಗಿ ನಡೆಯುವ ಪ್ರತಿಯೊಂದು ವ್ಯವಹಾರವೂ ಭಿನ್ನ. ಅವು ವ್ಯಕ್ತಿ ಹಾಗೂ ಸ್ನಾವೇಶವನ್ನು ಅವಲಂಬಿಸಿರುತ್ತವೆ. ಈ ಅಭ್ಯಾಸಗಳನ್ನು ಬದಲಾಯಿಸುವುದು ಯೋಗ್ಯವಲ್ಲವೇ? ಆದರೆ ಹೇಗೆ?

ಕೆಲ ಶಾಂತಾರ್ಥಕಟ್ಟಾಗಳು ನಮ್ಮ ಮನಸ್ಸನ ತಿಜೀರೀಯಲ್ಲಿ ಹಲವಾರು ಖಾನೆಗಳಲ್ಲಿ ಶೀಲಿರವಾಗಿವೆ. ಅವುಗಳನ್ನು ನಾವು ಪರಿಶೀಲಿಸಿ, ಅವು ಯಾವುವು ಹೇಗೆ ಸರಿ ಮಾಡಬಹುದು ಎಂದು ವಿಚಾರ ಮಾಡಬೇಕು.

ಇವುಗಳನ್ನೇಲ್ಲಾ ತೆರೆಯಲು ಬೇಕಾಗುವ ಕೆಲಿ ಕೈಯೇ— ಮನಸ್ಸತೆ.

ಮನಸ್ಸತೆಯಿಂದರೆ, ಪ್ರಜ್ಞಾ ಪೂರ್ವಕವಾಗಿ ಏಕಾಗ್ರಚಿತ್ತರಾಗಿ, ವಿಷಯಗಳನ್ನು ಅವು ಇರುವಂತೆಯೇ ಅರಿವು ಮೂಡಿಸಿಕೊಳ್ಳಲುವುದು ಅಥವಾ ಯಥಾಸ್ಥಿಯಲ್ಲಿ ಅಧ್ಯೋಸಿಕೊಳ್ಳಲುವುದು. ಬೊಂದ್ ಧರ್ಮದ ಮನಶ್ಶಾಸ್ತ ಈ ಪರಿಕಲ್ಪನೆಯ ಮೂಲ ಆದರೆ ಈ ಕೈಯೇ ಧ್ಯಾನ ಅಥವಾ ಪ್ರಾಣಾರ್ಥಾಮವಲ್ಲ. ಈ ಪ್ರತ್ಯೇಕಿಯನ್ನು ದೂಡಿಸಿಕೊಂದರೆ, ನಮ್ಮ ಹಲವು ಅನುಭಿತ ವರ್ತನಾಗಳ ಬದಲಾವಣೆ ಸಾಧ್ಯ.

ಮನಸ್ಸನಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಗೆ, ಮನಸ್ಸತೆ ಸಾಕ್ಷಿಪ್ರಭ್ರಜ್ಞ ಯಂತೆ ಕೆಲಸ ಮಾಡಬಲ್ಲದು. ಅಲ್ಲದೇ ಯಾವುದೇ ರೀತಿಯ ವಿವರಣೆ ಅಥವಾ ಪ್ರತಿಕ್ರಿಯೆಯಿಲ್ಲದಂತೆ, ಪ್ರತಿರೋಧವಿಲ್ಲದೆ, ಅಂಡಿಕೊಳ್ಳದಂತೆ ಇರುತ್ತದೆ. ಒಂದು ಹೋಗುತ್ತಿರುವ ಯೋಜನೆಗಳನ್ನು ಮತ್ತು ಭಾವನೆಗಳನ್ನು ಮಾತ್ರ ಗಮನಿಸುತ್ತದೆ. ಇಲ್ಲಿ ಸರಿ ತಪ್ಪಾಗಳ ವೀಕ್ಷಣೆಯಿಲ್ಲ. ಹೇಗಿರಬಹುದೆಂಬ ಉಂಟಾಗುವುದಕ್ಕೆ ಅವಕಾಶವಿಲ್ಲ, ಯಾವ ವಿಚಾರಗಳು ಬಂದು ಹೋಗುತ್ತಿವೆಯಂಬ ಕ್ಷಿಪ್ರ ವೀಕ್ಷಣೆ (scan) ಮಾತ್ರ ನಡೆಯುತ್ತದೆ.

ಇಲ್ಲಿ ಏರಡು ವಾಸ್ತವಗಳಿವೆ. ಒಂದು ಉಂಟಾಗಿರುವ ಅನುಭವ ಮತ್ತು ಆ ಅನುಭವಕ್ಕೆ ಹೊದಿಸಿಯಂತಿರುವ ಮನಸ್ಸನ ಪ್ರತಿಕ್ರಿಯೆ ಇವರಿಗಳನ್ನು ಬೇರೆಡಿಸಿದರೆ, ಅಲ್ಲಿ ಸ್ಥಳಾವಕಾಶವಾಗುತ್ತದೆ, ಪಾರದರ್ಶಕತೆ ಉಂಟಾಗುತ್ತದೆ. ಏಗ ನಮ್ಮ ಅನುಭವ ಹಾಗೂ ಪ್ರತಿಕ್ರಿಯೆ ಸರಿಯೋ ತಪ್ಪೇ, ಭೂಮೆಯೋ, ಅಶಿಯಮೇ, ಗಂಭೀರವಾದದ್ದೇ, ವಿಕೃತಮೇ, ಎಂದು ತಿಳಿಯುತ್ತದೆ ವಿಷಯವನ್ನು ನೇರವಾಗಿ ನೋಡುವ ಸಾಧ್ಯತೆಯಿಂದ, ಸಮಸ್ಯೆಗಳ ಮೂಲ ಯಾವುದೆಂದು ಸ್ವಷ್ಟವಾಗುತ್ತದೆ. ಮಾತ್ರವಲ್ಲ ಪರಿಹಾರವೂ ಕಿಂತುತ್ತದೆ.

ಮನಸ್ಸತೆಯು ಒಂದು ಆವೃತ್ತಿ ಸಲಹಾಗಾರನಂತೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ನಿರಿಗ್ಗೆಗಳಿಲ್ಲ, ಹಳೆಯ ಚಿಂಗೆಗಳ ಕಂತೆಯಿಲ್ಲ. ಹಂಚಿಕೊಳ್ಳಲಾಗದ ಹತಾಶ, ಅಸಹಾಯಕ, ಅವಕ್ಕಾದ ಭಯ, ಸಿಕ್ಕಿಸಿದ ಒಳಗೊಳಗೆ ಕುದಿಯುತ್ತಿರುವ ಭಾವನೆಗಳು ದ್ವೇಷದ ವೇಷ ತಾಳಿ ಹೊರಹೊಮ್ಮುವ ಪ್ರಯತ್ನ ನಡೆಸಿರುತ್ತವೆ ಇವುಗಳ ಅಳ ಅಗಲ ತಿಳಿದು ಶಮನಕ್ಕೆ ದಾರಿ ತೋರಿಸುತ್ತದೆ ಈ ಏಕಾಗ್ರಚಿತ್ತತೆ.

ನಮ್ಮಲ್ಲಿ ಉಂಟಾಗುವ ಹಲವು ಭಾವನೆಗಳನ್ನು ಅದುಮಿಡುತ್ತೇವೆ. ಭಯ ಅಥವಾ ಭಾವನಾತ್ಮಕ ನೋವೆನ್ನು ಸಹಿಸಲಾಗದಿರುವುದು ಇದಕ್ಕೆ ಕಾರಣ ಎಂದು ವಿರಬಹುದು. ಎದುರಿಸಲಾಗಿದೆ ನೋವುಳ್ಳ ಯೋಜನೆಗಳಿಂದ ನಮ್ಮ ಮನಸ್ಸನ್ನು ದೂರ ಎಳೆದುಹೊಂದು ಹೋಗುತ್ತದೆ. ಆದರೆ ಈ ಯೋಜನೆಗಳು ಆಗಾಗ್ರೆ ಮರಳಿ, ಮನಶ್ಶಾಸ್ತಿಯನ್ನು ಕಡಡುತ್ತಿರುತ್ತವೆ. ಈ ಸಮಸ್ಯೆಯ ಪರಿಹಾರ ಕುರಿತು ದೀಪಾರ್ಥಕೋಚನೆಗೆ ಅಡ್ಡಿಯಾಗಿರುವುದು ನಮ್ಮ ಮನಸ್ಸನ

ಅಳುಕು ಅಥವಾ ಪ್ರತಿರೋಧ.

ಭಾವನೆಗಳ ತಾಕಲಾಟದಿಂದಾಗಿ ಏಕಾಗ್ರತೆಗೆ ಭಂಗವಾಗುವುದು ನಮ್ಮ ನಿಮ್ಮೆಲ್ಲಿರ ಅನುಭವ. ಏಕಾಗ್ರತೆ ಇಲ್ಲದಿರುವಾಗ ಯಾವುದೇ ಚಟುವಟಿಕೆಯ ಕಾರ್ಯಕ್ರಮ ಹುಲಿತೋಳುತ್ತದೆ. ಆಗ ಮಾನಸಿಕವಾಗಿ ಬಳಲುತ್ತೇವೆ ಅಥವಾ ಎಲ್ಲಿಯೂ ಹೇಳಿಕೊಳ್ಳಲಾಗದ ಬೇಕರ ನಮ್ಮದಾಗುತ್ತದೆ.

ಮನಸ್ಸತೆಯು, ಶಸ್ತ್ರವ್ಯಾದ್ಯನಂತೆ, ಆ ನೋವಿನ ಭಾವನೆಯನ್ನು ಹಲವು ಭಾಗಗಳನ್ನಿಂದ ವಿಭಜಿಸುತ್ತದೆ. ಈ ಏಕಾಗ್ರಚಿತ್ತತೆಯನ್ನು ಕಲಿಯ ಬಯಸುತ್ತೀರಾ? ಹಾಿದ್ದರೆ ಮನಸ್ಸತೆಯನ್ನು ಹಂತಹಂತವಾಗಿ ಅಭ್ಯಾಸ ಮಾಡಿ. ಪ್ರತಿ ಹಂತದಲ್ಲಿಯೂ ಮೂರು ನಿಮಿಪ ಅಭ್ಯಾಸ ಮಾಡಿ.

1. ನಿಕ್ಷಿಭ್ರಾಗಿರುವ ಜಾಗವನ್ನು ಆಯ್ದಿ ಮಾಡಿ. ಭಾವ ಅಥವಾ ಕುರ್ಚಿಯಲ್ಲಿ, ಬಿನ್ನ ನೇರವಾಗಿರುವಂತೆ ಕುಶಿತುಕೊಳ್ಳಿ. ನಿಮ್ಮ ಉಸಿರಾಟ ಎಂದಿನಿರಿಲ್ಲ. ಪ್ರತಿಖಾರಿಯ ಉಂಟಾಗುವ ಮತ್ತು ನಿಶ್ಚಯದ ಮೇಲೆ ಮಾತ್ರ ಗಮನವಿರಲಿ. ಗಮನ ಬೇರೆಡೆ ಹೋಗುತ್ತದೆಂದಾಗಿ, ಉಸಿರಾಟದೆಡೆಗೆ ಗಮನ ಹರಿಸಿ. (ಮುಂದಿನ ಹಂತಕ್ಕೆ ಹೋಗುವ ಮೊದಲು, ನಾಲ್ಕು ದಿನ ಈ ಒಂದೇ ಹಂತವನ್ನು ಅಭ್ಯಾಸ ಮಾಡಿ. ನಂತರ ಉಳಿದೆ ಹಂತಗಳಿಗೆ ಮುಂದಾಗಿ.)

2. ಉಸಿರಾಟದೆಡೆಗೆಯಿರುವ ಗಮನ ಹಾಗೆ ಮುಂದುವರಿಯಲ್ಲಿ. ಈಗ ವಾತಾವರಣದಲ್ಲಾಗುವ ತಿಳಿಯನ್ನು ಯಾವುದೇ ಪ್ರತಿಕ್ರಿಯೆಯಿಲ್ಲದೆ ಕೇಳಿ. ತಿಳಿ ಎಲ್ಲಿಂದ ಬಂದಿದೆ, ಹಿತ್ವೇ, ಅಹಿತ್ವೇ ವಿಚಾರ ಮಾಡಿರಿ.

3. ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ಹೊಕಾಲು ಜುಂಪಂ ಆಗುವುದು, ಅಂಗಾಂಗ ಬಿಗಿತ ಅಥವಾ ಸೋವಿರಬಹುದು. ಬಿಗಿತ, ಸೋವ ಹೆಚ್ಚುತ್ತದೆಯಾ ಅಥವಾ ಮರೆಯಾಗುತ್ತದೆಯಾ ಗಮನಿಸಿ. ವಿಚಾರ ಬೇರೆಡೆಗೆ ಹೋದರೆ, ಪ್ರನಃ ಉಸಿರಾಟದ ಕಡೆಗೆ ಗಮನ ಹರಿಸಿರಿ.

4. ಆಲೋಚನೆಗಳು, ಮನಸ್ಸನಲ್ಲಿ ಉಂಟಾಗುವ ಚಿತ್ರಗಳ ಬಗ್ಗೆ ಗಮನ ಕೊಡಿ. ಆಲೋಚನೆಗಳಿಗೆ ಸಂಬಂಧಿಸಿದ ವಿಷಯ ದಾಳಿಕ್ಕೆ ಇಂದಿರಿಯಾ ಗಮನಿಸಿ. ಪ್ರನಃ ಅವೇ ಆಲೋಚನೆಗಳು ಬರುತ್ತಿವೆಯಾ? ಯೋಚನೆಗಳ ನಮೂನೆ ಹರಿಸಿತ್ತಾದ್ದಾರಿ? ಎಲ್ಲಿಂದ, ಯಾವ ರೀತಿಯಲ್ಲಿ ಆಲೋಚನೆಗಳು ಬರುತ್ತಿದೆಯಿಂದ ಗಮನಿಸುತ್ತಿರಿ. ಆ ಯೋಚನೆಗೆ ಮನಸ್ಸ ಅಂಡಿದಂತಾದರೆ, ಪ್ರನಃ ಉಸಿರಾಟದ ಬಗ್ಗೆ ಗಮನ ಹರಿಸಿ. ಮನಸ್ಸನಲ್ಲಿ ಮೂಡುವ ಚಿತ್ರಗಳನ್ನೂ ಅದೇ ನಮೂನೆಯಲ್ಲಿ ಗಮನಿಸುತ್ತಿರಿ.

5. ಈಗ ಭಾವನೆಗಳನ್ನು ಸೇರಿಸುವ ಹಂತ. ಭಾವನೆಗಳು ಹುಟ್ಟಿದಾಗ ಅವು ದುಖಾದ್ದಾ, ಸಂತೋಷಾದ್ದಾ, ಕೋಪಾದ್ದಾ ನೋಡಿ ಪ್ರತಿರೋಧ, ವಿವಿಕ್ರಿ ಬೇಡ. ತಂತ್ರಾಹಂದಿದೆ ಎದುರುಗೊಳ್ಳಿ. ಬದಲಾವಣೆಗೆ ಯತ್ತಿಸಬೇಡಿ. ನಿಮ್ಮ ಗಮನ ಬೇರೆಡೆಗೆ ಹೋದರೆ, ಉಸಿರಾಟದ ಕ್ಷಯಿಯಲ್ಲಿ ಮನಸ್ಸ ಕೇಂದ್ರಿಕೆರಿಸಿ.

6. ಕಡೆಯ ಹಂತದಲ್ಲಿ ಯಾವ ರೀತಿಯ ಯೋಚನೆ ಭಾವನೆಗಳ ಹೆಚ್ಚಾಗಿ ಮನಸ್ಸನಲ್ಲಿ ಬರುತ್ತದೆಯಿಂದ ಗುರುತು ಹಾಕಿಕೊಳ್ಳಿ. ನಿಮಗೆ ವಿಚಾರಗಳ ನಮೂನೆ ಪಡೆಯಾಗುತ್ತದೆ.

ದ್ವೇನಂದಿನ ಜೀವನದಲ್ಲಿ ನಿಮ್ಮ ವ್ಯವಹರಿಸುವಾಗ ನಿಮ್ಮಲ್ಲಿ ಉಂಟಾಗುವ ವಿವಿಧ ಭಾವನೆಗಳ ಅರಿವು ಮೂಡಿದರೆ, ಬದಲಾವಣೆ ಮಾಡಿಕೊಳ್ಳಲುವುದು ಸುಲಭ.

(ಲೇಖಕರು ಮಂಗಳೂರಿನಲ್ಲಿ ಆವ್ತ ಸಲಹಾರರು. ಸಂಪರ್ಕಕ್ಕೆ: 94488-48036)